

## ಅರಿಯರು ಮನುಜರರಿಯರು

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 34.
- 2. Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao, page No. 220.
- 3. Ref.:** Shri Purandara Dasara Sahitya Part – 2, Aartha Bhaava, edited by Shri Betageri Krishna Sharma and Shri Bengeri Huchha Rayaru, page No. 161.
- 4. Note:** Lyrics given here are as per Ref. 1. The wordings in Ref. 2 are same as in Ref. 1. The wordings in Ref. 3 are same as in Ref. 1 except few minor variations which are not considered here.
- 5. Note:** Singer has followed these lyrics.

ರಾಗ: ಪಂತುವರಾಳಿ                      ತಾಳ: ಅಟ

ಅರಿಯರು ಮನುಜರರಿಯರು    || ಪ ||

ಅರಿಯರು ಮನುಜರು ಅರಿತೂ ಅರಿಯರು  
ಧರೆ ಈರೇಳಕ್ಕೆ ಹರಿಯಲ್ಲದಿಲ್ಲವೆಂದು    || ಅಪ ||

ನಾರದ ಮುನಿ ಬಲ್ಲ ವಾರಿಜೋದ್ಯವ ಬಲ್ಲ  
ಪಾರಾಶರ ಬಲ್ಲ ಮನು ಬಲ್ಲನು  
ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳು  
ಕಾರುಣೀಕನು ಶ್ರೀ ಹರಿಯಲ್ಲದಿಲ್ಲವೆಂದು    || 1 ||

ಶಿವ ಬಲ್ಲ ಧ್ರುವ ಬಲ್ಲ ದ್ರೌಪದಿ ಬಲ್ಲಳು  
ಅವನಿ ಪಾಲಕ ಜನಕ ನೃಪ ಬಲ್ಲನು  
ಯುವತಿಗೆ ಶಾಪವಿತ್ತ ಗೌತಮ ಮುನಿ ಬಲ್ಲ  
ಭವ ರೋಗ ವೈದ್ಯ ಶ್ರೀ ಹರಿಯಲ್ಲದಿಲ್ಲವೆಂದು    || 2 ||

ದಿಟ್ಟು ಪ್ರಹ್ಲಾದ ಬಲ್ಲ ಕೆಟ್ಟು ಅಜಮಿಳ ಬಲ್ಲ  
ಸಿಟ್ಟಿನಿಂದಲಿ ಒದ್ದು ಭೃಗು ಬಲ್ಲನು  
ಕೊಟ್ಟು ಬಲಿ ಬಲ್ಲ ಮೊರೆಯಿಟ್ಟು ಗಜೇಂದ್ರ ಬಲ್ಲ  
ಸೃಷ್ಟೀಶ ಪುರಂದರ ವಿರಲನೆ ದೈವವೆಂದು || 3 ||

**ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:**

ಧರೆ ಈರೇಳಕ್ಕೆ - ಹದಿನಾಲ್ಕು ಲೋಕಗಳಿಗೆ.

ನಾರದ - ಬ್ರಹ್ಮನ ಮಾನಸಪುತ್ರ.

ವಾರಿಜೋಧವ - ಬ್ರಹ್ಮ.

ಪಾರಾಶರ - ಪರಾಶರನ ಮಗ ವ್ಯಾಸ.

ಮನು - ಸ್ವಾಯಂಭುವ ಮನು.

ಕಾರುಣಿಕ - ಕರುಣಾಳು.

ಯುವತಿಗೆ - ಅಹಲ್ಯೆಗೆ.

ಈ ಪದದಲ್ಲಿ ಹರಿಯ ಭಕ್ತರ ಎಣಿಕೆಯಿದೆ. ಇವರೆಲ್ಲ ಪರಮಭಾಗವತರೆಂದು ಪ್ರತೀತಿ. ಹರಿಯ ಮಾಹಾತ್ಮ್ಯೆಗೆ ಇವರು ಸಾಕ್ಷಿಗಳು.

**Classification:** Keerthane

**Ankita:** purandara vittala

**Location:** NA

**Category:** Hari Sarvottama, Aartha Bhava

**Sub-Category:** hari sarvottama, nara, Krishna, bhumi, loka, narada, parashara, muni, bhishma, Parvati, shiva, Dhruva, draupadi, arasa, ahalye, goutama, bhava, roga, prahallada, ajamila, sittu, bhruvu, bali, gaja, daiva,

**Pravachana:** NA

**Explanation:** NA